

## ಕಾನಾಡರ ನಾಟಕಗಳಲ್ಲಿ ಚಿತ್ರರಂಗದ ಅಭಿವೃದ್ಧಿ

ಡಾ. ಹೆಚ್. ಮಲ್ಲಿಕಾಜುನ

ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಸಣ್ಣಕಢೆ, ಕಾದಂಬರಿ, ಕಾವ್ಯ ನಾಟಕಗಳು ಸ್ವಜನೀಲ ಬರಹದ ಸ್ತೋವನ್ನು ಹೆಚ್ಚಿಸಿದೆ. ಇಲ್ಲಿನ ಪ್ರತಿ ಬರಹವು ಭಾರತೀಯ ಸಾಮಾಜಿಕ ಪ್ರಜ್ಞೀಯನ್ನು ಧಾರ್ಮಿಕ ಧಾರ್ಗಳನ್ನು ಸರಿವಡಿಸುವ ಸೇತುವೆಗಳಾಗಿ ತಮ್ಮ ಕಾರ್ಯವನ್ನು ಮಾಡುತ್ತಾ ಬಂದಿವೆ. ಇಂತಹ ಬರಹಗಳು ಪ್ರಪಂಚದ ಸಾಹಿತ್ಯ ಲೋಕವನ್ನು ಬೆರಗುಗೊಳಿಸುವ ಅನೇಕ ಕವಿಗಳು, ಕಾದಂಬರಿಕಾರರು, ನಾಟಕ ರಚನೆಕಾರರು, ಬುದ್ಧಿಜೀವಿಗಳು ಬೊಂಧಿತರೆಗೆ ಸಾಕ್ಷಿಯಾಗಿದ್ದಾರೆ. ಅಂತಹ ಲೇಖಕರಲ್ಲಿ ಗಿರೀಶ್ ಕಾನಾಡರು ನಾಡು ಕಂಡ ಅಧ್ಯಾತ್ಮ ಬರಹಗಾರರು. ಅನೇಕ ಕಢೆ, ಕಾದಂಬರಿಗಳನ್ನು ಬರೆದಿದ್ದರೂ ಸಹ ಅವರ ನಾಟಕಗಳು ಪ್ರಖ್ಯಾತಿಯಲ್ಲಿ ನಿಂತಿವೆ. ಕಾನಾಡರು ಎಲ್ಲ ಸೀಮೆಗಳನ್ನು ಮೀರಿದ ಕನ್ನಡ ಸಾಹಿತ್ಯದ ಪ್ರಸಿದ್ಧ ರಂಗಭೂಮಿಯ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರ ರಂಗದ ನಟರಾಗಿ, ನಿದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಆಕಾದೆಮಿಯ ಆಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು. ಮಣಿಯಲ್ಲಿರುವ ಭಿಲಂ ಆಂಡ್ ಟೆಲಿವಿಷನ್ ಇನ್ವಿಟ್ಟುಟ್ಷನ್ ನಿದೇಶಕ ಪದವಿ ಗಿರೀಶರಿಗೆ ದೊರೆತಿದ್ದು ಅತ್ಯಂತ ಮಹತ್ವ ಮಾಣಿಕ್ಯ ಸಂಗತಿ. ಕನ್ನಡದಲ್ಲಿ ನಾಟಕ ರಚನೆತ್ತ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡ ಸಾಂಸ್ಕೃತಿಕ ಪ್ರಾರೂಹಾಗಿ ಕೆಲಸ ಮಾಡಿದವರು. ತುಫಲಕ್ಕೆ ನಾಟಕವು ಮರಾಠಿ ಮತ್ತು ಹಿಂದಿಯಲ್ಲಿಯೂ, ನಾಗಮಂಡಲ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ಅವರ ನಾಟಕಗಳು ಭಾರತೀಯ ಮತ್ತು ವಿದೇಶಿಯ ಭಾಷೆಗಳ ರಂಗಭೂಮಿಯಲ್ಲಿ ಪ್ರಯೋಗಗೊಂಡು ವಿಮರ್ಶಕರ ಮನಸೆಳ್ಳಿದೆ.

ಯಂತ್ರಾತಿ, ತುಫಲಕ್ಕೆ, ಹಯವದನ, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ, ಹಿಟ್ಟನ ಹುಂಜ, ಅಂಡಮಲ್ಲಿಗೆ ಮುಂತಾದ ಕಾನಾಡರ ನಾಟಕ ಕೃತಿಗಳು ಭಾರತೀಯ ಚಲನಚಿತ್ರಗಳಾಗಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಸಾಲಿನಲ್ಲಿವೆ. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಸಿರುವ ಕಾನಾಡರ ಪ್ರಶಸ್ತಿ ವಿಜೇತ ಚಲನಚಿತ್ರ ನಿದೇಶಕರೂ ಹೌದು. ‘ವಂಶವ್ರಕ್ಷ’, ‘ತಭ್ಯಲಿಯು ನೀನಾದೆ ಮಗನೆ’, ‘ಕಾಡು’, ‘ಒಂದಾನೊಂದು ಕಾಲದಲ್ಲಿ’, ‘ಕಾನಾರು ಹೆಗಡತಿಃ’, ‘ಉತ್ಸವ’ ಮುಂತಾದ ಸಿನಿಮಾಗಳು; ಸೂಪಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿದೇಶಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾನಾಡರು ಕನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿಎರಣ್ಣ, ಹಾಗೂ ಕನಾಟಕ ವಿಶ್ವವಿದ್ಯಾಲಯದಿಂದ ಗೌರ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಮರಸ್ಯತರಾದವರಲ್ಲಿ ಕಾನಾಡರು ಮೊದಲಿಗರು. ಗಿರೀಶ ಕಾನಾಡರ ನಾಟಕಗಳು ಇಂಗ್ಲಿಷ್ ಭಾಷೆಯೂ ಸೇರಿದಂತೆ, ಪ್ರಯೋಗ ಭಾರತಕ್ಕೆ ಮಾತ್ರ ಸೀಮಿತವಾಗಿರುವ ಇಬ್ರಾಹಿಂ ಅಲ್ಲಾಜಿಯವರು ನಿದೇಶಿಸಿದ ‘ತುಫಲಕ್ಕೆ’ ವಿದೇಶ ಸಂಚಾರವನ್ನು ಕೈಗೊಂಡಿತ್ತು. ‘ನಾಗಮಂಡಲ’ವನ್ನು ಅಮೇರಿಕದ ‘ಗ್ರಿ ದಿಯೇಟರಿನವರು ಪ್ರದರ್ಶಿಸಿದರು. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು. ಕನ್ನಡ ರಂಗಭೂಮಿಯಂತೂ ಕಾನಾಡರಿಗೆ ಖಣಿಯಾಗಿದೆ. 70ರ ದಶಕದ ಬಂಯಲು ರಂಗೋಳಿಪದ ಯಶಸ್ವಿಗೆ ಅವರ ನಟಸಿಯೂ ಒಂದು ಕಾರಣ. ಈಡಿಪನ್ ನಾಟಕದಲ್ಲಿ ದೋರೆ ಈಡಿಪನ್ ಹಾತವನ್ನು ಅವರೇ ವಹಿಸಿದ್ದರು. ಮುಂದೆ ಅವರು ರಂಗಭೂಮಿಯಲ್ಲಿ ನಟಸಿದ್ದರೂ ಅವರ ನಾಟಕಗಳು ದೇಶವಿದೇಶಗಳಲ್ಲಿ ಯಶಸ್ವಿಯಾಗಿರುವಂತೆ ಕನ್ನಡದಲ್ಲಿ ಯಶಸ್ವಿ ಕಂಡಿವೆ.

**ಯಂತ್ರಾತಿ**

ಇದು ಕಾನಾಡರ ಪ್ರಥಮ ನಾಟಕವಾಗಿದೆ. ಇದರಲ್ಲಿ ಪುರು ಪಾತ್ರ ಪ್ರವೇಶಿಸಿದಂತೆಯೇ ನಾಟಕ ವರ್ತಮಾನಕ್ಕೆ ಬಂದು ಬಿಡುತ್ತದೆ. ಪುರು ತನ್ನ ಯಾವಾನವನ್ನು ತನ್ನ ತಂದೆ ಯಂತ್ರಾತಿ ಮಹಾರಾಜಿನಿಗೆ ಕೊಟ್ಟ ಅವನ ಮುಪ್ಪ ಧರಿಸಿ ತಾನು ಅದೇ ತಾನೆ ವರಿಸಿರುವ ತನ್ನ ಪತ್ನಿ ಚಿತ್ರಲೇಖಿ ಇರುವ ಶಯಾಗ್ನಿಹಕ್ಕೆ ಪ್ರವೇಶಿಸುತ್ತಾನೆ. ಶಯಾಗ್ನಿಹ ವಧೂವರರ ಸಮಾಗಮಕ್ಕೆ ಅಲಂಕೃತವಾಗಿದೆ. ಪುರು ಪ್ರವೇಶಿಸಿದಂತೆ ಶಯಾಗ್ನಿಹದ ದೀಪದ ಬೆಳಕನ್ನು ಭರಿಸಲಾಗದೆ ಬೆಳಕನ್ನು ಆರಿಸಿದೆ ಪತ್ನಿಗೆ ನಿವೇದಿಸಿಕೊಳ್ಳುತ್ತಾನೆ. ಪುರುವಿನ ಪ್ರವೇಶದ ಮುನ್ನವೇ ಪುರುವಿನ ಪತ್ನಿ ಚಿತ್ರಲೇಖಿಯ ಪ್ರಶಸ್ತಿಯಿಗೆ ಲೇಖಕರು ಅಸ್ತಿಭಾರ ಹಾಕಿದ್ದಾರೆ. ಮುಷ್ಟಿನ್ನು ಯೋವ್ವಾನದೊಡನೆ ವಿನಿಮಯ ಮಾಡಿಕೊಂಡು ಅವನ ವಂಶದಲ್ಲೇ ಯಾರೂ ತೋರಿದ ಪರಾಕ್ರಮ ತನ್ನ ಗಂಡ ತೋರಿಯವನರು ಚಿತ್ರಲೇಖಿ ಹೆಮ್ಮೆಪಡುತ್ತಿರುವಾಗ ಪುರುವಿನ ಮುಷ್ಟಿನ ಮೂರ್ಕಸ್ವರೂಪ ಸೋಡಿ ಆಫಾತಕ್ಕೇಡಾಗುತ್ತಾಳೆ. ಅನಂತರ ಚಿತ್ರಲೇಖಿ ಅಸುನೀಗುತ್ತಾಳೆ. ಯಂತ್ರಾತಿ ಸೋಸೆಯ ಹೆಣವನ್ನು ಕಂಡು ತನ್ನ ತಪ್ಪಿನ ಪರಿಹಾಮವನ್ನು ಎದುರಿಸುವುದಕ್ಕೆ

ಶಯාගුහ්‍ය කේන්ද්‍රස්ථල ටංත්‍ර වෙත ප්‍රාග්ධන තුළ ඇති මූල්‍ය ප්‍රතිඵලියක් නොවේ. එහි ප්‍රතිඵලි නොවේ. එහි ප්‍රතිඵලි නොවේ.

ತುಫಲಕ್ಕಿ

కానాడర మత్తొందు మహత్తుద్ కృతియాద తుఫలకో నాటకచదల్లి, తుఫలకో చదురంగదాటద తేమి. ఈ ఆటదల్లి సామాన్య సిపాయి మేలకై చెలసి తన్న గురి ముట్టిదరే మంత్రియాగబల్ల. దోరెయూ ఆగబిల్ల. నాటకచదల్లి దోరే తన్న జనరన్సు పగడేకాయిగజంతె తన్న లుడ్జేళై బిలసికోట్టువుదు, నాటకద హాసినెల్లి సామాన్య కేలేగార, కళనోభ్య మేలేరి కడెయల్లి దోరేగే సరిసమానవాగి నిల్చువుదు ‘తుఫలకో’ నాటకద, చదురంగద హాసిన సంవిధానద శూర వ్యంగ్యగళు. అంతయే తుఫలకో కనసువ గులాబి లుద్మానవన వాస్తవదల్లి శవగళ కాయాగారగళాగువుదు. హిఁగే బిరెయుత్త హోదష్టు తుఫలకో నాటకద త్రైణైతే, మహత్తుతే హిష్టుక్కదే. కానాడరు తమ్మ మనస్సన్ను నాటక రచనయింల్లి నెట్టు తమ్మ దేహవన్ను చెలనచిత్తదల్లి హోడగిసిచోండవరు. కిరు మత్తు దోడ్డ తెరెయల్లి అభినయిసుక్క, చిత్రశథేగళన్ను బిరెయుత్తా ఒమ్మోమ్మే చిత్రగళన్ను నిదేఁసుక్క తమ్మ మనస్సినెల్లి కాడుక్కిరువ నాటకగళ శిల్పవన్ను కడెదవరు. చెలనచిత్త క్షేత్రశ్శూ అవర చోడుగే గణనీయ. అరవత్తర దతకదల్లి అవరు చిత్రకలే రచిసి అభినయిసిద ‘సంస్కార’ రాష్ట్ర ప్రతిస్తియిన్న గలిసిద్దల్లదే, కన్నడ చిత్రరంగదల్లి హోస అలేయన్సే ఎట్టిసితు. ప్రతిభావంత యువ నిదేఁశకరు సమాజద వాస్తవగళన్న ప్రతిబింబిసువంథ చిత్రగళన్న తేగయలు ధ్వయివన్ను దోరసిచేంట్టితు. కన్నడ చిత్రరంగ రాష్ట్రయే, అంతరాష్ట్రయే రంగదల్లి మన్సణే గలిసితు. కానాడరు స్వయం నిదేఁశిసిద చిత్రగళు ఒందానోందు కాలదల్లి, ‘కాడు’, ‘కానూరు హెగ్గడతి’, హిందియల్లి ‘లుఖ్వా’, ‘జెల్లు’, ఇత్యాది. నటరాగి శ్వాం బేసేగలో అవర నిశాంతో, మంధనో, భూమికా, శంకరనాగర మాల్యుడి డేసో, కన్నడ మత్తు తెలుగిన ఆనంద భూర్బి, మైసూరు మల్లిగే, సంత శిశునాళ శరీఫ్ హిఁగే హలవారు నెనముగళు మరుకళిసుత్తవే. ఎష్టుక్కర దతకదల్లి బంద మహానో ప్రతిభేగళాద నాసిరుద్దినో పూ, ఓం మరి, గిరీశ్ కాసరవళ్లి, ముంతాద హలవారరు ప్రసిద్ధరు గిరీశరు పూనా ఫీలం ఇస్సిటిట్టోఫినల్లిద్వాగ మూడిబందవరు. ఓం మరియుంతవ నటనేగే యోగ్యనే ఎంబుదన్ను ప్రత్యసిద్ధ అందిన కాలదల్లి ఆతనల్లిద్ద ప్రతిభేయన్ను కండవరు గిరీశ్. కన్నడదల్లి ఏష్టువధనో, శంకరోనాగో, సి.ఆరో.సింహ ముంతాద అన్నె ప్రతిభేగళన్న ముడుకిచోట్టువరు కుడా గిరీశరే. అవరు ఎష్టు పూజ్ఞాగి కలావంతికి హౌక్త చిత్రగళల్లి నటసుత్తాయోఁ అష్టే సరాగవాగి కన్నడ, తమిళు, హింది, మలయాళ, మారారి హిఁగే విపిధ భాషగళ కమషియల్ హసేపట్టియ చిత్రగళల్లు సరాగవాగి ఎంబంతే నటసి బరువుదన్ను కండు ఇవర అప్రతిమ వ్యవిధ్యతేయ కురితాగి ఆజ్ఞరి మట్టుత్తదే. గిరీశర ఆత్మజరితేయాద ‘ఆడాడ్ ఆయుష్మ’ నమ్మ కాలదల్లి మూడి బంద హోస నెట్టన బదుశిన, నవ్వ కాలద సాహిత్య రంగభూమి, సినిమా, లలిత కలే మత్తు సాంస్కృతిక జగత్తిన బముదోడ్డ జగత్తన్సే నమ్మ కణ్ణెదురు తేరేదిదువంతదాగిదే.

ಹಂಪದನ

ಮನುಜನ ಅಪರಿಮಾಣತೆಗೆ ಕಾರ್ಯಾಡರ ಹಯವದನ ಸಾಕ್ಷಿಯಾಗಿದೆ. ನಾಟಕ ಆರಂಭ ಆಗುವುದು ಗಣೇಶನ ಅಪರಿಮಾಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು- ಪದ್ಧನಿ, ದೇವದತ್ತ ಹಾಗೂ ಕಪಿಲ ಇಲ್ಲಿ ಅಪರಿಮಾಣತೆಯ ಪ್ರತಿಕ ಅನ್ವಯವಂತೆ ಹಯವದನನಿದ್ದಾರೆ. ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ. ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಸುಕನ್ನು ಹಿಡಿದುಕೊಂಡು ಕಾರ್ಯಾಡರು ತುಂಬಾ ವಿಚಾರ ಪೂರಿತ ನಾಟಕ ಬರೆದಿದ್ದಾರೆ. ದೇವದತ್ತ - ಕಪಿಲ ಇಬ್ಬರು ಗೆಳೆಯರು, ಸೂತ್ರಧಾರ ಹೇಳುವಂತೆ, ಬಾಳ ಕೋರಳ ಗೆಳೆಯರು. ದೇವದತ್ತ ಬ್ರಾಹ್ಮಣ. ಪಂಡಿತ. ತೆಳ್ಗೆ ಬೆಳ್ಗೆ, ಸುಂದರಾಂಗ - ಸುಕುಮಾರ. ಕಪಿಲ ಕಮ್ಮಾರ. ತಾಮ್ರ ವರ್ಣ. ಬಿಲಶಾಲಿ ಕೆಲಸದಲ್ಲಿ. ಆಟೋಟಿದಲ್ಲಿ ನಿಸ್ಸಿಮ. ದೇವದತ್ತ ಕುಮಾರಿಯೆಂಬ್ಬಿಂದನ್ನು ಕಂಡು ಆಕೆಗೆ ಮರುಳಾಗುತ್ತಾನೆ. ಕಪಿಲನ ಸಹಾಯದಿಂದ ಆತ ಮೆಚ್ಚಿದ ಪಡ್ಡನಿಯನ್ನು ಮದುವೆ ಆಗುತ್ತಾನೆ. ಪದ್ಧನಿಯನ್ನು ಮೊದಲು ಕಂಡಾಗ ಕಪಿಲ ಅಂದುಕೊಳ್ಳುತ್ತಾನೆ. “ನನ್ನ ಮನಸ್ಸು ಯಾಕೋ ಕಸಿವಿಸಿ ಗೊಂಡಿದೆ. ನೀನು ಸುಕುಮಾರ. ಪದ್ಧನಿ ಅನ್ವಯವುದು. “ ಕಪಿಲ ಒಬ್ಬ ಹುಂಬಿ. ಅದಕ್ಕೆ ಅವನ ಚೇಷ್ಟೆ ಮಾಡೋದರಲ್ಲಿ ಹೊತ್ತು ಬೇಗ ಹೋಗುತ್ತದೆ ಅಷ್ಟೆ”. ದೇವದತ್ತ ಅಂದುಕೊಳ್ಳುತ್ತಾನೆ. ಇವಲ್ಲಿಗೆ ನಿಜವಾಗ್ಯ ತಿಳಿಯೋದಿಲ್ಲವೋ, ತಿಳಿದೂ ಹೀಗೆ ಮಾಡತಾಳೋ... ಈಗ ಇವಳನ್ನು ನೋಡಿದರೆ ಸಾಕು ಒಡತಿಯನ್ನು ಕಂಡ ನಾಯಿಯ ಹಾಗೆ ದೀನನಾಗುತ್ತಾನೆ. ಗಭಿರಣಿ ಹೆಡತಿಯ ಜೊತೆ ಗೆಳೆಯರಿಬರೂ ಉಜಯಿಸಿಗೆ ಹೋಗುವ ಕಾರ್ಯಕ್ರಮ ಹೋಗಬೇಕು. ಬೇಡದ ಹೊಯಾಟದ ನಂತರ ಹೋಗುತ್ತಾರೆ.

ದೇವದತ್ತನಿಗೆ ನಿರಾಶೆ. ಉಳಿದ ಇಬ್ಬರಿಗೂ ಉತ್ಸಾಹ. ಪ್ರವಾಸ ರದ್ದುಧಾಗ ಕಪಿಲನ ಭಾವನೆಗಳು. ಇನ್ನೂ ಎಂಟು ದಿನ ಏನು ಮಾಡಲಿ? ನನ್ನಲ್ಲಿ ಈ ಹೊಳ್ಳು ಯಾಕೆ ತುಂಬಬೇಕು? ಕಪಿಲ, ಕಪಿಲ, ನಿನ್ನನ್ನು ಹಿಡಿತದಲ್ಲಿಟ್ಟುಕೋ ಜಾರತಿದ್ದೀ ಹಿಡಿತ ಬಿಡಬೇಡ. ಇಲ್ಲಿ ಪ್ರವಾಸದ ಚಿತ್ರಣಾದಲ್ಲಿ ಕಾನಾಡರ ಪ್ರತಿಭೆಯನ್ನು ಓದಿಯೇ ತಿಳಿದುಕೊಳ್ಳಬೇಕು. ಚಕ್ಕಡಿ ಹೋಗುವ ರೀತಿ, ಕಾಡಿನ ಸಾಂದರ್ಭ ನಮ್ಮ ಕಣ್ಣ ಮುಂದೆ ತರುತ್ತಾರೆ. ಹಂಪನ್ನು ವರ್ಣಣಸುವ ರೀತಿ ಅದ್ವೃತವಾಗಿದೆ. ಪದ್ಧನಿಯ ಮನೋಭಾವ ಕಪಿಲ ಮರ ಹತ್ತುವಾಗ ತನ್ನಲ್ಲೇ ಅಂದುಕೊಳ್ಳುತ್ತಾಳೆ. ಚೈತನ್ಯದ ಜಲಪಾತ! ಮೈ ಮಾತ್ರ ಎಂಥ ಮೈ. ಸೋಡಿದರೆ ಮೈನವಿರೇಳುತ್ತದೆ. ಯಾವ ಭಾಗ್ಯವಂತೆಯ ಪಾಲಿಗ ಹೋಗುತಾನೋ... ಯವ ಹಣ್ಣಾದರೂ ಮಾರುಹೋಗಬೇಕು.

ನಂತರ ದೇವದತ್ತ ಕಾಡಿನ ಮಧ್ಯ ಇರುವ ಕಾಳಿಕಾ ಗುಡಿಗೆ ಹೋಗಿ ಅಲ್ಲಿರುವ ಹಳೇ ಹಿಡ್ಡಿಂದ. ತಾನು ಹಿಂದೆ ಪದ್ಧನಿಗೆ ಮರುಳಾದಾಗ ಹೊಟ್ಟ ಮಾತಿನಂತೆ ದೇವರಿಗೆ ತನ್ನ ಶಿರವನ್ನು ಅರ್ಜಿಸುತ್ತಾನೆ. ಅತನನ್ನು ಮಡುಕುತ್ತಾ ಹೋದ ಕಪಿಲ ಸಹ ತನ್ನ ಗಳಿಯನಿಗಾಗಿ ಆ ದೇವತೆಗೆ ತನ್ನ ತಲೆಯನ್ನು ಬಲ ಹೊಡುತ್ತಾನೆ. ಇವರಿಬ್ಬರನ್ನು ಮಡುಕುತ್ತಾ ಬಂದ ಬಸರಿ ಪದ್ಧನಿ ಸಹ ತನ್ನ ಬಲಿದಾನಕ್ಕೆ ಸಿದ್ಧಳಾಗುತ್ತಾಳೆ. ಸಾಯಿವಾಗ ಆಕೆ ಅನ್ನವ ಮಾತು... “ನನ್ನ ಮೇಲೆ ನಿನಗೆ ಇಷ್ಟೇ ಪ್ರೀತಿ ಇತ್ತೇನು, ಮತ್ತು ಕಪಿಲ ನೀನು? ನಾಯಿಗಣ್ಣಿಂದ ಸೋಡುವ ನೀನೂ ನನ್ನ ವಿಚಾರ ಮಾಡಲಿಲ್ಲ.” ಇನ್ನೂಂದು ಬಲಿದಾನಕ್ಕೆ ಮುನ್ನ ದೇವಿ ನಿದ್ದೇಯಿಂದ ಎಚ್ಚಿತ್ತೆ ಆಕೆಯನ್ನು ತಡೆಯುತ್ತಾಳೆ. ಅವರಿಬ್ಬರ ತಲೆಗಳನ್ನು ಜೋಡಿಸಲು ಹೇಳಿ ತಾನು ಬಂದವರಿಗೆ ಪ್ರಾಣ ದಾನ ಪ್ರಾಣ ಬಂದವರಿಗೆ ಬಗೆ ಭರವಸೆ ನೀಡುತ್ತಾಳೆ. ತಲೆ ಜೋಡಿಸುವ ಪೆದಲು ಪದ್ಧನಿ ದೇವಿಯಲ್ಲಿ ಬಂದು ಪ್ರಶ್ನೆ ಕೇಳುತ್ತಾಳೆ. ಇಬ್ಬರಲ್ಲಿ ಒಬ್ಬನನ್ನಾಧರೂ ಉಳಿಸಿಕೊಳ್ಳಬಹುದಿತ್ತಲ್ಲ ಎಂದು ಅಲ್ಲಿ ನಡೆಯುವ ಸಂಭಾಷಣೆಯಲ್ಲಿ ದೇವಿ ಹೇಳುತ್ತಾಳೆ. ಸತ್ಯ ಮಾತನಾಡಿದವರು ನೀನೊಬ್ಬಳೆ ಎಂದು. ಕತ್ತಲಲ್ಲಿ ಪದ್ಧನಿ ತಿಳಿದೋ ತಿಳಿಯದೋ ಅವರೀವರ ತಲೆಯನ್ನು ಅದಲು ಬದಲು ಮಾಡುತ್ತಾಳೆ. ಅವಾಗ ದೇವಿ ಹೇಳುವ ಮಾತು ಮಗಳೇ ಸತ್ಯದಿಂದ ನಡೆಯೋದಕ್ಕೂ ಬಂದು ಮಿತಿ ಇರಬೇಕು. ಜೀವ ತಳೆದ ಅವರಿಬ್ಬರಲ್ಲಿ ಒಬ್ಬನಿಗೆ ತಲೆ ಭಾರ ಅದರೆ, ಮತ್ತೊಬ್ಬನಿಗೆ ದೇಹ ಭಾರ ಆಗುತ್ತದೆ. ತಮ್ಮಲ್ಲಿ ಆದ ಬದಲಾವಣೆಗೆ ಮೋದಲು ಸಂಕೋಣ ಪಡುತ್ತಾರೆ. ಖುಶಿಯಿಂದ ಕುಣಿಯುತ್ತಾರೆ. ಮೋದಲಿನ ಸ್ವೇಹದ ಸಂಬಂಧ ಈಗ ರಕ್ತದ ಸಂಬಂಧದ ಕಲ್ಲನೇ ಅಮೋಫವಾಗಿದೆ.

ಒಬ್ಬ ತಪ್ಪಿಯ ಮಾತಿನಂತೆ ಪದ್ಧನಿ ದೇವದತ್ತನ ತಲೆಇರುವವನ ಮಡದಿ ಆಗುತ್ತಾಳೆ. ಏಕೆಂದರೆ, ದೇಹದಲ್ಲಿ ತಲೆಯೇ ಪ್ರಮುಖವಾದುದು. ಪದ್ಧನಿ ಮತ್ತು ದೇವದತ್ತ ಉಂಟಿಗೆ ಹೋದರೆ, ಕಪಿಲ ಕಾಡಿಗೆ ಹೋಗುತ್ತಾನೆ. - ಮತ್ತೆಂದೂ ಉಂಟಿನ ಮುಖ ನೋಡುವುದಿಲ್ಲ. ಪದ್ಧನಿ ಈಗ ಸುಖಿ. ಹೆಣ್ಣು ಬಯಸುವ ಕಪಿಲನ ಗಂಡು ದೇಹ ಹಾಗೂ ದೇವದತ್ತನ ಬುದ್ಧಿವಂತ ತಲೆ ಆಕೆಗೆ ಸಿಕ್ಕಿದ. ಪ್ರೀತಿಗೆ ಸ್ಥಾನ ಇಲ್ಲದ್ದು ದುರಾದ್ಯಷ್ಟ- ವೈಯಕ್ತಿಕ ಅಭಿಪ್ರಾಯ. ಶಿರ ಪ್ರಮುಖ ಅಂಗ. ಹಾಗಾಗಿ ದೇವದತ್ತ ಬದಲಾಗುತ್ತಾನೆ. ಮೋದಲಿನ ಕಸುವು. ಮೋದಲಿನ ದೈಹಿಕ ಲವಲವಿಕೆ ಕಡಿಮೆ ಆಗುತ್ತಾ ಹೋಗುತ್ತದೆ - ಆತ ಮೋದಲಿನಂತೆಯೇ ಕೃಷ್ಣಾಗುತ್ತಾ ಮೋದಲಿನ ದೇವದತ್ತ ಆಗುತ್ತಾನೆ. ಅತನ ಸ್ವರ್ತದಿಂದ, ಅತನಲ್ಲಾಗಿರುವ ಬದಲಾವಣೆಗೆ ಪದ್ಧನಿ ಕಂಬಿಸುತ್ತಾಳೆ. ಆಕೆಗೆ ಮರೆತು ಹೋದ ಕಪಿಲ ಮನಃ ನೆನಪಾಗುತ್ತಾನೆ. ದೇವದತ್ತನಲ್ಲಾಗುವ ಬದಲಾವಣೆ, ಪದ್ಧನಿಯ ಮನಸ್ಸಿತಿ, ಆಕೆಯ ಕನಸ್ಸು ಎಲ್ಲವನ್ನು ಮಗುವಿನ ಗೊಂಬೆಗಳ ಮುಖಾಂತರ ಕಾನಾಡರು ಸುಂದರವಾಗಿ ಹೇಳುತ್ತಾರೆ. ಮುಗಿವರೆ ಹೋಸ ಗೊಂಬೆ ತರಲು ಗಂಡನನ್ನು ದೂರ ಕಳುಹಿಸಿದ ಪದ್ಧನಿ, ಮುಗಿವಿನೊಂದಿಗೆ ಕಾಡಿನ ದಾರಿ ಹಿಡಿಯುತ್ತಾಳೆ. ಕಾಡಿಗೆ ಹೂರಟ ಪದ್ಧನಿ ಮುಗಿಗೆ ಹೇಳುವ ಮುತ್ತೇದೆಯ ಮರ ಕಪಿಲನ ನೆನಪು ಮೂಡಿಸುತ್ತದೆ. ಹಳೆಯ ಗುರುತಿನ ಅಚ್ಚು ಮೆಚ್ಚಿನ ಗಿಡ. ಅದನ್ನು ಮಾತನಾಡಿಸಿ ನಮಸ್ಕಾರ ಅಂದು ಬರಬೇಕು. ಕಾಡನ್ನು ಒಳ ಹೊಕ್ಕೆ ಆಕೆ ಕಪಿಲನ ಜಾಗವನ್ನು ಪತ್ತೆ ಮಾಡಿ ಅತನಲ್ಲಿ ಹೋಗುತ್ತಾಳೆ. ಮಗನಿಗೆ ನದಿಯ ಜೊತೆ ನಕ್ಕು ಗೊತ್ತಿಲ್ಲ. ತಂಗಾಳಿಗೆ ನಡುಗಿ ಗೊತ್ತಿಲ್ಲ. ಕಾಲಿಗೆ ಮುಳ್ಳು ಚುಚ್ಚಿ ಅತ್ತು ಗೊತ್ತಿಲ್ಲ. ಆಕೆಗೆ ಮಗನನ್ನು ಪೂರ್ಣ ಮನುಷ್ಯನನ್ನಾಗಿ ಮಾಡುವ ಆಸೆ. ಅನುಭವದಿಂದ ಕಲಿತ ಪಾರ ಮುಂದೆ ಕಪಿಲ ಪದ್ಧನಿಯರ ನಡುವೆ ಸಂಭಾಷಣೆ ತುಂಬಾ ವಿಚಾರಮಾಣವಾಗಿದೆ. ಕಪಿಲನ ನೋಪು, ಪದ್ಧನಿಯ ತೋಳಲಾಟ ತುಂಬಾ ಹೊತ್ತು ನಮ್ಮ ಮನಸ್ಸನ್ನು ಕಲಪುತ್ತದೆ. ಕಪಿಲ ಆಕೆಯಲ್ಲಿ ತನ್ನ ನೆನಪನ್ನು ಯಾಕೆ ಕೆದಕೆದರೆಯಿಂದು ಹೇಳುತ್ತಾ ಆಕೆಗೆ ಹಿಂದೆ ಹೋಗಲು ಹೇಳುತ್ತಾನೆ. “ತಲೆಗೆ ನೆನಪಿರುವ ಹಾಗೆ ತೋಗಲಿಗೂ ನೆನಪಿರುತ್ತದೆ ಗೊತ್ತೇನು” ಅನ್ನುತ್ತಾನೆ. “ನೀ ನನ್ನ ಮುಟ್ಟಿದಾಗ ಎಲ್ಲೋ ಮುಟ್ಟಿದ ನೆನಪು - ಎಲ್ಲಿಂದು ಗೊತ್ತಾಗುವುದಿಲ್ಲ. - ಹಿಂದೆ ನನ್ನ ಮುಟ್ಟಿದಾಗ ಈ ತಲೆ ಇರಲಿಲ್ಲ ನೋಡು” ಅನ್ನುತ್ತಾನೆ. “ಅದರೆ ಈ ಅಸಹ್ಯ ಮೈ ಮಾತ್ರ ಹಳೆಯ ಗಳಿಯನನ್ನು ಕಂಡ ಹಾಗೆ ನಿನ್ನ ಸ್ವರ್ತಕ್ಕೆ ಹೂ ಬಿಟ್ಟಿತು.”

“ನನ್ನ ಅಮೂರ್ಣತೆಯ ಅರಿವನ್ನೇ ಮಡುಗಿ ಬಿಟ್ಟಿದೆ. ನೀನು ಉಗರಿನಿಂದ ಕೆದರಿ ಮತ್ತೆ ಆಗೆದು ತೆಗೆದೆ”. “ಯಾಕೆ ಬಂದೆ? ಕಾಡುತ್ತಿದ್ದ ನೆನಪುಗಳನ್ನೇಲ್ಲ ಕಿತ್ತು ಹಾಕುವುದರಲ್ಲಿ ಮತ್ತೆ ಯಾಕೆ ಬೆನ್ನುಟ್ಟಿ ಬಂದೆ? ಮೈ ಮತ್ತು ತಲೆಯ ನಡುವೆ ಬಿರುಕು ಇಲ್ಲವಿದ್ದ ಕಪಿಲ. ಈಗ ಇನ್ನೇನು ಬೇಕು ನಿನಗೆ ದೇವದತ್ತ ಬಂದೇ ರಾತ್ರಿಯಲ್ಲಿ ಬದಲಾಗಿ ಮೋದಲಿನ ಹಾಗೆ ಆಗಿ ಬಿಟ್ಟಿದ್ದರೆ ನಾನು ನಿನ್ನನ್ನು ಪೂರಾ ಮರೀತಿದ್ದೆ. ಅದರೆ ಹಾಗಾಗಿಲ್ಲ. ಅವನು ಬದಲಾಗುತ್ತಾ ಹೋದ ಹಾಗೆ, ನಿನ್ನ ನೆನಪು ತೀವ್ರವಾಗಿ ಓಡಿ ಬಂದೆ. ಕಪಿಲನಿಗೆ ಆಕೆ ಹೇಳುವ ಮಾತು. ‘ನಿನ್ನ ಮೈ ಯಾವುದೋ ನದಿಯಲ್ಲಿ ಮಿಂದು ನಲಿದು. ಸುಖಪಟ್ಟಿತು. ಆ ನದಿ ಯಾವುದು. ಆ ಈಸು ಯಾವುದು ತಲೆಗೆ ತಿಳ್ಳೋದು ಬೇಕೆನು? ನಿನ್ನ ತಲೆ ಆ ನದಿಯಲ್ಲಿ ಮುಳುಗಬೇಕು. ಮುಖಿವನ್ನು ತನ್ನದೆಗೆ ಅದುವು

ಹಿಡಿಯಬೇಕು ಅಲ್ಲಿಯವರೆಗೂ ಅರೋಣ ನೀನು. ದೇವದತ್ತ ಪದ್ಮಾನಿ ಮತ್ತುಮಗುವನ್ನು ಹುಡುಕಿಕೊಂಡು ಅಲ್ಲಿಗೇ ಬರುತ್ತಾನೆ. ಕಟ್ಟಿಲ ದೇವದತ್ತರ ಸಂಭಾಷಣೆಯನ್ನು ನೋಡಿ

ನನಗೆ ನಿನ್ನ ಶಕ್ತಿ ಬೇಕಾಗಿತ್ತು. ಆದರೆ, ಕಾಡು ಪ್ರೇರಣೆಗಳು ಬೇಕಾಗಿದ್ದಲ್ಲ. ನೀನು ದ್ಯೇಪದಲ್ಲಿ ಬಾಳಿದೆ. ನಾನು ಭಯದಲ್ಲಿ ಕಟ್ಟಿಲ ಇಲ್ಲ ಹೆಡರಿ ಬಾಳಿದವನು ನಾನು. ಇಬ್ಬರೂ ಪದ್ಮಾನಿಯನ್ನು ಪ್ರೀತಿಸುವುದಾಗಿ ಒಷ್ಟಿಕೊಳ್ಳುತ್ತಾರೆ. ಆದರೆ ಹಾಂಡವರ ತರಹ ಮೂವರೂ ಒಟ್ಟಿಗೆ ಇರುವುದು ಅಸಾಧ್ಯ ಎಂದು ಒಷ್ಟಿಕೊಳ್ಳುತ್ತಾರೆ. ಗೆಳೆಯಿರಿಬ್ಬರೂ ಪ್ರೀತಿಯಿಂದಲೇ ಒಬ್ಬರನ್ನೆಷ್ಟಿರು ಇರಿದು ಸಾಯುತ್ತಾರೆ. ಪದ್ಮಾನಿ ತಾನೂ ಚಿತೆ ಏರುತ್ತಾಳೆ. ಸಾಯುವ ಮುನ್ನ ಮುಗವನ್ನು ಭಾಗವತರ ಕೈಯಲ್ಲಿ ಇತ್ತು. ಮೊದಲ ಐದು ವರ್ಷ ಕಾಡಿನ ಶಬರನಿಗೆ ಕಟ್ಟಿಲನ ಮಗನೆಂದು ಕೊಡಲು ಹೇಳುತ್ತಾಳೆ. ನಂತರ ದೇವದತ್ತನ ಮಗನೆಂದು ಆತನ ತಂಡೆಗೆ ಒಷ್ಟಿಸಲು ಹೇಳುತ್ತಾಳೆ. ಸಾಯುವಾಗ ತನ್ನ ಮಗನಾದರೂ ಮೂರ್ಣ ಮನುಷ್ಯಬಾಗುವ ಬಯಕೆ ಆಕೆಗೆ. ಈ ನಾಟಕದಲ್ಲಿ ಹಯವದನ ಅರೋಣತೆಯ ಸಂಕೇತ. ಕಥೆ ಹಯವದನ ಮೂರ್ಣಾಂಗನಾಗುವುದು ಇತ್ತಾದಿಯಲ್ಲಿ ಮುಂದುವರಿಯ್ತದೆ. ಈ ನಾಟಕ ಓದಿ ಮುಗಿಸಿದ ನಂತರ, ಮನಸ್ಸಿನಲ್ಲಿ ಕಾಡುವ ಈ ಪಾತ್ರಗಳು, ನಂತರ ಒಂದು ಪ್ರಶ್ನೆ ಏಳುತ್ತದೆ. ನಾವು “ಪಾರ್ಣವ” ರಾಗಲು ಸಾಧ್ಯವಿಲ್ಲವೇ? ನಮ್ಮೆಲ್ಲಿ ಒಂದಲ್ಲಿ ಒಂದು ಕೊರತೆ ಇರುವುದು ವಿಧಿ ಲಿಖಿತವೇ? ಗಂಡು ಹೆಣ್ಣಿನ ನಡುವೆ ಪ್ರೀತಿ ಒಂದು ಸಾಕಾಗುವುದಿಲ್ಲವೇ? ನಮ್ಮೆಲ್ಲಿರುವ ಕೊರತೆಯ ಅರಿವು ನಮ್ಮೆ ನಿರಾಶೆಗೆ ಕಾರಣವೇ ಅಥವಾ ನಮ್ಮೆ ಅಭಿವೃದ್ಧಿಗೆ ಕಾರಣವೇ? ಹಯವದನ ಕೊನೆಯಲ್ಲಿ ಒಂದು ಮಾತು ಹೇಳುತ್ತಾನೆ. ಇಂಥ್ರ ಭಾವನಾ ವಿವರಣೆಯಿಂದಲೇ ನಮ್ಮೆ ಸಾಹಿತ್ಯ ಕೆಟ್ಟಿ ಹೊಗಿದೆ. ನಮ್ಮೆ ಜೀವನ ಜಡ್ಣಗಿದೆ.

### ನಾಗಮಂಡಲ

ನಾಗಮಂಡಲ ಗಿರಿಶ್ ಕಾನಾಡ ವಿರಚಿತ ಪ್ರಸಿದ್ಧ ನಾಟಕ. ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಈ ನಾಟಕ ಹಲವ ಭಾರತೀಯ ಹಾಗೂ ವಿದೇಶಿ ಭಾಷೆಗಳಲ್ಲಿ ತರ್జುಮೆಗೊಂಡಿದೆ. 1988ರಲ್ಲಿ ರಚನೆಗೊಂಡ ಈ ನಾಟಕವನ್ನು 1990ರಲ್ಲಿ ಕಾನಾಡರೆ ಆಂಗ್ಲ ಭಾಷೆಗೆ ಭಾಷಾಂತರಿಸಿದರು. 1992ರಲ್ಲಿ ಈ ಕೃತಿಗೆ ಕನಾಡಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. ನಾಗಮಂಡಲ ನಟಕವು ಹಲವಾರು ಭಾಷೆಗಳಲ್ಲಿ ಹಲವು ರೀತಿಯ ಪ್ರಯೋಗಕ್ಕೆ ಒಳಪಟ್ಟಿ ಜನಪ್ರಿಯವಾಗಿದೆ. ಭಾರತೀಯ ಜಾನಪದ ಸೌಗಳಿನ ಈ ನಾಟಕ ಕೇವಲ ಭಾರತವಲ್ಲದೆ ಅಮೆರಿಕವು ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ. ಇದು ಜಾನಪದ ಕಥೆಯೊಂದರ ಮೇಲೆ ಆಧಾರಿತವಾದ ನಾಟಕವಾಗಿದೆ. ಇಲ್ಲಿ ಸಾಂಪ್ರದಾಯಿಕ ಸಮಾಜದಲ್ಲಿನ ಗಂಡು-ಹೆಣ್ಣಿನ ಸಂಬಂಧವನ್ನು ಶೋಧಿಸುತ್ತದೆ ಮತ್ತು ವ್ಯಾಖ್ಯಾನಿಸುತ್ತದೆ. ನಾಟಕದಲ್ಲಿ ರಾಣಿಯನ್ನು ಮದುವೆಯಾದ ಅಪ್ಪಣಿ ರಾತಿ ಮನಗೆ ಬಿರುವುದಿಲ್ಲ. ಮನೆ ಬಿಡುವಾಗ ತನ್ನ ಹಂಡತಿಯನ್ನು ಮನೆಯಲ್ಲಿ ಕೂಡಿ ಹಾಕಿ ಹೊರಹೋಗುತ್ತಾನೆ. ರಾಣಿ ಪ್ರೀತಿಗಾಗಿ ಹಂಬಿಲಿಸುತ್ತಾಳೆ. ರಾಣಿಗೆ ಆ ಪ್ರೀತಿ ಸಿಗುರುವುದ ತನ್ನ ಗಂಡನ ರೂಪ ಧರಿಸಿ ರಾತಿ ಬರುವ ನಾಗರಹಾವಿನಿಂದ. ರಾತಿಯಲ್ಲಿ ಪ್ರೀತಿತೋರುವ ಗಂಡ ಹಗಲಲ್ಲಿ ತನ್ನನ್ನು ಮುಟ್ಟಡ ಹೆಡರಿಸಿ, ಬೆದರಿಸಿ ಕೂಡಿಹಾಕಿ ಏಕೆ ಹೊಗುತ್ತಾನೆ ಎಂದು ರಾಣಿ ಚಡಪಡಿಸುತ್ತಾಳೆ. ರಾಣಿಗೆ ಯಾವುದು ವಾಸ್ತವ, ಯಾವುದು ಸ್ವಷ್ಟ ಎಂದು ಆಧಾರಗುವುದಿಲ್ಲ. ರಾತಿ-ಹಗಲಿನ ಒಂದು ಆಟದಂತೆ ಸಾಗುವ ನಾಟಕ ನಾಟಕೀಯತೆ ಲೇಖಿಕರ ರಚನಾ ಕೊಶಲ್ಯವನ್ನು ಸಾರುತ್ತದೆ. ನಾಗಮಂಡಲ ಸಾಂಪ್ರದಾಯಿಕ ಸಮಾಜದಲ್ಲಿನ ಹೆಣ್ಣಿನ ಅವಸ್ಥೆಯನ್ನು ಚಿತ್ರಿಸುವುದಲ್ಲದೆ, ಅವಳ ಅಭಿವೃದ್ಧಿಗೆ ಅವಕಾಶ ಮಾಡಿಕೊಡುತ್ತದೆ. ಒಟ್ಟಾರೆಯಾಗಿ ಕಾನಾಡರು ಕನ್ನಡ ನಾಟಕ ಸಾಹಿತ್ಯದಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಷ್ಟಿಮಾತ್ಯ ಹಾಗೂ ದೇಸಿ ಸಾಹಿತ್ಯವನ್ನು ಕನ್ನಡ ರಂಗಭೂಮಿಗೆ ನೀಡಿದ್ದಾರೆ.

### ಪರಾಮರ್ಶನ ಗ್ರಂಥಗಳು

1. ಸಾಲುದೀಪಗಳು, ಕನಾಕಟಕ ಸಾಹಿತ್ಯ ಆರಾಡೆಮಿ ಬೆಂಗಳೂರು 2001.
2. ಹೊಸತು ಹೊಸತು, ಡಾ.ಚಿದಾನಂದ ಮೂರ್ತಿ, ಸ್ವಷ್ಟಿ ಬುಕ್ಸೋಸ್ ಬೆಂಗಳೂರು 2010.
3. ಗರೀಶ್ ಕಾನಾಡರ ನಾಟಕಗಳು, ಮನೋಹರ ಗ್ರಂಥಮಾಲಾ
4. ಚಂಪಾ ನಾಟಕಗಳು, ಚಂದ್ರಶೇಖರ್ ಪಾಟೀಲ್, ಸ್ವಷ್ಟಿ ಬುಕ್ಸೋಸ್ ಬೆಂಗಳೂರು 2017.
5. ಬೇರು ಕಾಂಡ ಒಗುರು, ನಾರಾಯಣ ಕೆ.ವಿ, ವಿವೇಕ ಪ್ರಕಾಶನ ಬೆಂಗಳೂರು 1997.

ಡಾ.ಹೆಚ್.ಮಲ್ಲಿಕಾರ್ಜುನ,  
ಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರು  
ಕನ್ನಡ ವಿಭಾಗ  
ಸರ್ಕಾರಿ ಪ್ರಥಮ ದಜ್ಞ ಕಾಲೇಜು ಮೌಲ್ಯ.  
ಬಾಣಿ ತಾ/ಚಿಲ್ಲೆ.  
ಮೋ.ನಂ 9483011488

